



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಸೋಮವಾರ, ೧೭, ಮಾರ್ಚ್, ೨೦೨೫ (ಫಾಲ್ಗುಣ, ೨೬, ಶಕವರ್ಷ, ೧೯೪೬) BENGALURU, MONDAY, 17, MARCH, 2025 (PHALGUNA, 26, SHAKAVARSHA, 1946)	ನಂ. ೧೫೫ No. 155
-----------------------	--	--------------------

ಕರ್ನಾಟಕ ಸರ್ಕಾರ

ಕಡತ ಸಂಖ್ಯೆ: ನಅಇ 260 ಎಂಎಲ್‌ಆರ್ 2021(e)

ಕರ್ನಾಟಕ ಸರ್ಕಾರ ಸಚಿವಾಲಯ,

ವಿಕಾಸ ಸೌಧ,

ಬೆಂಗಳೂರು, ದಿನಾಂಕ:17/03/2025.

ಅಧಿಸೂಚನೆ

ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ರ ಸೆಕ್ಷನ್-3, 4, 9, 349, 351 ಮತ್ತು 355 ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಘನತೆವತ್ತ ಕರ್ನಾಟಕ ರಾಜ್ಯಪಾಲರು ಈ ಕೆಳಗಿನವುಗಳನ್ನು ಗಮನಿಸಿ ಅಂದರೆ:

1. ಅಂಥ ಪ್ರದೇಶದ ಜನಸಂಖ್ಯೆ ಹತ್ತು ಸಾವಿರಕ್ಕಿಂತ ಕಡಿಮೆಯಿಲ್ಲದ ಮತ್ತು ಇಪ್ಪತ್ತು ಸಾವಿರಕ್ಕಿಂತ ಹೆಚ್ಚಿಲ್ಲದ ಹೊರತು;
2. ಅಂಥ ಪ್ರದೇಶದಲ್ಲಿನ ಜನಸಂಖ್ಯೆಯ ಸಾಂದ್ರತೆಯು ಒಂದು ಚದರ ಕಿಲೋಮೀಟರ್ ಪ್ರದೇಶಕ್ಕೆ ನಾಲ್ಕು ನೂರು ನಿವಾಸಿಗಳಿಗಿಂತ ಕಡಿಮೆಯಿಲ್ಲದ ಹೊರತು;
3. ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗದ ಶೇಕಡಾವಾರು ಒಟ್ಟು ಉದ್ಯೋಗದ ಶೇಕಡ ಐವತ್ತಕ್ಕಿಂತ ಕಡಿಮೆಯಿಲ್ಲದ ಹೊರತು.

ಶೆಡ್ಯೂಲ್-ಬಿ ರಲ್ಲಿ ನಿರ್ದಿಷ್ಟಪಡಿಸಲಾದ ಪರಿಮಿತಿಯುಳ್ಳ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣಾವರ ಗ್ರಾಮ ಪಂಚಾಯಿತಿಯನ್ನು ಅನುಬಂಧ-ಎ ರಲ್ಲಿ ಒಳಗೊಂಡ ಪ್ರದೇಶಗಳನ್ನೊಳಗೊಂಡಂತೆ ಈ ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರುವಂತೆ "ಬಾಣಾವರ ಪರಿವರ್ತಿತ ಪ್ರದೇಶ" ಎಂದು ಉದ್ಘೋಷಿಸಿ, ಸದರಿ ಪರಿವರ್ತಿತ ಪ್ರದೇಶವನ್ನು "ಬಾಣಾವರ ಪಟ್ಟಣ ಪಂಚಾಯಿತಿ" ಪ್ರದೇಶವೆಂದು ಪದನಾಮೀಕರಿಸಲು ಹಾಗೂ ಸದರಿ ಪರಿವರ್ತಿತ ಪ್ರದೇಶಕ್ಕೆ "ಪಟ್ಟಣ ಪಂಚಾಯಿತಿ"ಯನ್ನು ಸ್ಥಾಪಿಸಲು ಉದ್ದೇಶಿಸಿರುತ್ತಾರೆ.

ಈ ಅಧಿಸೂಚನೆಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಈ ಬಗ್ಗೆ ಯಾವುದೇ ಆಕ್ಷೇಪಣೆಗಳನ್ನು/ಸಲಹೆಗಳನ್ನು ಸಲ್ಲಿಸಲು ಇಚ್ಛಿಸುವ ಎಲ್ಲಾ ವ್ಯಕ್ತಿಗಳು ಅದನ್ನು ಲಿಖಿತದಲ್ಲಿ ಕಾರಣ ಸಹಿತವಾಗಿ ಸದರಿ ಅಧಿಸೂಚನೆಯನ್ನು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, 9ನೇ ಮಹಡಿ, ವಿ.ವಿ.ಗೋಪುರ, ಬೆಂಗಳೂರು. ಇವರಿಗೆ ಸಲ್ಲಿಸಬೇಕೆಂದು ಹಾಗೂ ಅಧಿಸೂಚನೆಯನ್ನು ಸದರಿ ಅವಧಿಯ ತರುವಾಯ ನಿಗದಿತ ಸಮಯದಲ್ಲಿ ಪರಿಶೀಲನೆಗೆ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ,

(ಟಿ ಮಂಜುನಾಥ)

ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ

ಕಡತ ಸಂಖ್ಯೆ: ನಅಇ 260 ಎಂಎಲ್‌ಆರ್ 2021

ಷೆಡ್ಯೂಲ್ - ಎ

ಜಿಲ್ಲೆ & ತಾಲೂಕು	ಮೇಲ್ವರ್ಗೀರಿ ಸಲಾಗುವ ಗ್ರಾಮ ಪಂಚಾಯಿತಿ	ಮೇಲ್ವರ್ಗೀರಿಸಲು ಉದ್ದೇಶಿಸಿರುವ ಗ್ರಾಮಗಳು	ಒಟ್ಟು ಪ್ರದೇಶ (ಚ.ಕಿ.ಮೀ.)
ಹಾಸನ, ಅರಸೀಕೆರೆ	ಬಾಣಾವರ ಗ್ರಾಮ ಪಂಚಾಯಿತಿ	ಬಾಣಾವರ ಗ್ರಾಮ ಪಂಚಾಯಿತಿ: ಬಾಣಾವರ, ಸರ್ವೇ ಕೊಪ್ಪಲು, ದೊಡ್ಡೇನಹಳ್ಳಿ, ಚನ್ನಾಪುರ. ಕಾಚಿಘಟ್ಟ ಗ್ರಾಮ ಪಂಚಾಯಿತಿ: ಅಗ್ರಹಾರ, ಎ ಕೆ ಕಾಲೋನಿ, ಚಿಕ್ಕಣ್ಣನಕೊಪ್ಪಲು, ಜೋಯಿಸರ ಕೊಪ್ಪಲು, ಸುಳದಿಮ್ಮನಹಳ್ಳಿ, ಮಂಜುನಾಥಕೊಪ್ಪಲು, ಉಪ್ಪಿನಹಳ್ಳಿ, ಕೆಂಕೆರೆಹಳ್ಳಿ, ಬಾಣಾವರ ರೈಲ್ವೇ ನಿಲ್ದಾಣ, ಬಾಗಿಲಘಟ್ಟ. ಶ್ಯಾನೆಗೆರೆ ಗ್ರಾಮ ಪಂಚಾಯಿತಿ: ಎ.ಮಲ್ಲಾಪುರ ಬಿ.ಮಲ್ಲಾಪುರ ಕುರುವಂಕ ಗ್ರಾಮ ಪಂಚಾಯಿತಿ: ಬೈರಗೊಂಡನಹಳ್ಳಿ, ಚಿಕ್ಕಬಾಣಾವರ. ಹಿರಿಯೂರು ಗ್ರಾಮ ಪಂಚಾಯಿತಿ: ಸಾಲಾಪುರ, ಜೋಗನಾಯಕನಕಟ್ಟೆ.	26.71 ಚ.ಕಿ.ಮೀ

ಷೆಡ್ಯೂಲ್ - ಬಿ

ಪೂರ್ವ: ಶಿವಮೊಗ್ಗ-ಬೆಂಗಳೂರು ಬಿ.ಹೆಚ್.ರಸ್ತೆ ಎಡಭಾಗದ ಉತ್ತರಾಭಿಮುಖವಾಗಿ ಬೈರಗೊಂಡನಹಳ್ಳಿ ರಸ್ತೆಯಿಂದ ಪ್ರಾರಂಭಗೊಂಡು, ಬೈರಗೊಂಡನಹಳ್ಳಿ ಗ್ರಾಮದ ಸರ್ವೆ ನಂ: 114, 124, 125, 126, 142, 143, 145, 146, 147, ಗ್ರಾಮದ ಗಡಿ, ಬೈರಗೊಂಡನಹಳ್ಳಿ ಗ್ರಾಮದ ಸರ್ವೆ ನಂ: 36, 35, 15, 14, 13, 9, ಚಿಕ್ಕಬಾಣಾವರ ಸರ್ವೆ ನಂ: 14, 4, ಚನ್ನಾಪುರ ಸರ್ವೆ ನಂ: 11, 29, 10 ಕರಡಿಹಳ್ಳಿ ಗಡಿ, ಮಲ್ಲಾಪುರ ಸರ್ವೆ ನಂ: 14, ಬಾಣಾವರ ಸರ್ವೆ ನಂ: 9, 131, 130, 129, 126, 128.

ಪಶ್ಚಿಮ: ಉಪ್ಪಿನಹಳ್ಳಿ ಸರ್ವೆ ನಂ: 15, 39, 41, ಕಡೂರು ತಾಲ್ಲೂಕು ಮಲ್ಲಪ್ಪನಹಳ್ಳಿ ಗಡಿ, ಅಗ್ರಹಾರ ಸರ್ವೆ ನಂ: 135, 158, 159, 134, 133, 132, 124 ಬಾಣಾವರ-ಚಿಕ್ಕಮಗಳೂರು ರಸ್ತೆ ಸರ್ವೆ ನಂ: 123, 122, ಬಾಗಿಲಘಟ್ಟ ಸರ್ವೆ ನಂ: 44, 45, 49, 50, 52, 64, ಹುಬ್ಬಳ್ಳಿ-ಬೆಂಗಳೂರು ರಸ್ತೆ ಸರ್ವೆ ನಂ: 121, 67, 65, 68, 73, ಕೆಂಕೆರೆಹಳ್ಳಿ ಸರ್ವೆ ನಂ: 16, 15, 14, 6, 5, 3, ವಡೇರಹಳ್ಳಿ ಗಡಿ, ಅರೆಕೆರೆ ಗಡಿ.

ಉತ್ತರ: ಮಲ್ಲಾಪುರ ಸರ್ವೆ ನಂ: 14, 50, 13, 12, 11, 10, 4, 3, 2, 1, ಉರು ಭಾಗ 49, 48, ಮಣಕತ್ತೂರು ಗಡಿ, ಬಾಣಾವರ ಸರ್ವೆ ನಂ: 23, ಉಪ್ಪಿನಹಳ್ಳಿ ಸರ್ವೆ ನಂ: 3, 2, 1, ಉರು 34, 31, 30, 29, 28, 27, 24, 25, 23, 22, ಶಿವಮೊಗ್ಗ-ಬೆಂಗಳೂರು ರಸ್ತೆ, ಸರ್ವೆ ನಂ: 18, 17, 36, 45, 44, 43, 15, 40.

ದಕ್ಷಿಣ: ಕೆಂಕೆರೆಹಳ್ಳಿ ಸರ್ವೆ ನಂ: 3, ಬಾಣಾವರ-ಬೇಲೂರು ರಸ್ತೆ, ಸರ್ವೆ ನಂ: 2, 47, 46, 45, 44, 43, 42, ಕಾಚೇಘಟ್ಟ ಸರ್ವೆ ನಂ: 20 ಹುಬ್ಬಳ್ಳಿ-ಬೆಂಗಳೂರು ರೈಲ್ವೆ ರಸ್ತೆ, 21, 22, 25, 26, 27, 34, 33, ಕಂಡಿಲಿಂಗನಹಳ್ಳಿ ಗಡಿ, ಬಾಣಾವರ ಸರ್ವೆ ನಂ: 228, 227, ಸಾಲಾಪುರ ಸರ್ವೆ ನಂ: 9, 11, 13, 14, 15, 17, 18, 19, 36, 37, 38, 39, 40, ಬೈರಗೊಂಡನಹಳ್ಳಿ ಸರ್ವೆ ನಂ: 164, 115, ಶಿವಮೊಗ್ಗ-ಬೆಂಗಳೂರು ರಸ್ತೆ.

GOVERNMENT OF KARNATAKA

No.UDD 260 MLR 2021(e).

Karnataka Government Secretariat,
Vikasa Soudha,
Bengaluru, dated 17/03/2025.

NOTIFICATION

In exercise of the powers conferred by the Section 3 read with section-4, 9, 349, 351 and 355 of the Karnataka Municipalities Act 1964, the Grama Panchayat Area of Banavar of Arasikere Taluk of Hassan District including the area mentioned in Schedule "A" along with the boundaries mentioned in Schedule "B" is hereby proposed to be declared as the "Transitional Area of Banavar" and further to be specified as the "Town Panchayat Area of Banavar" and to constitute the 'Town Panchayat' with effect from the date of publishing this Notification in the Official Gazette by His Excellency, the Governor of Karnataka having regard to:

- i. The population of such area is not less than ten thousand and not more than Twenty thousand;
- ii. The density of population in such area is not less than four hundred inhabitants to one square kilometer of area;
- iii. The percentage of employment in non-agricultural activities is not less than fifty per cent of the total employment.

The notification is hereby published for the information of the Public. All the persons, who would like to file any objection/suggestion to this Notification are hereby required to submit the same with reasons in writing to the Director, Directorate of Municipal Administration, 9th Floor, V.V.Tower, Bengaluru within 30 days from publication of this Notification in the Official Gazette. Further, Notification will be taken up for final consideration after the mentioned period of 30 days.

By Order and in the name of the
Governor of Karnataka,

(T Manjunath)
Under Secretary to Government,
Urban Development Department

No.UDD 260 MLR 2021

Schedule – A

District & Taluk	ULB being upgraded	Areas being included	Total area
Hassan, Arasikere	Grama Panchayat of Banavar	Banavar Grama Panchayat: Banavar, Sarve Koppalu, Doddenahalli, Channapur Kachighatta Grama Panchayat: Agrahara, A K Colony, Chikkannana Koppalu, Joyisara Koppalu, Suladimmanahalli, Manjunatha Koppalu, Uppinahalli, Kenkerekhalli, Banavar Railway Station, Bagilaghatta Shyanegere Grama Panchayat: A.Mallapur, B.Mallapur Kuruvanka Grama Panchayat: Bairagondanahalli, Chikkabanavar Hiriyur Grama Panchayat: Salapur, Joganayakanakatte	26.71 Square Kilo Meters

SCHEDULE-B

East: Bairagondanahalli village starting from Bairagondanahalli road on the left side of Shivamogga – Bangalore B.H. Road survey No.114, 124, 125, 126, 142, 143, 145, 146, 147, Village Boundary Bairagondanahalli Village survey No.36, 35, 15, 14, 13, 9 Chikkabanavara Survey No.14, 4, Channapura survey No.11, 29, 10 Karadihalli border, Mallapura survey No.14, Banavar survey No.9, 131, 130, 129, 126, 128.

West: Uppinahalli survey No.15, 39, 41 Kaduru Taluk Mallapannahalli border, Agrahara survey No.135, 158, 159, 134, 133, 132, 124 Banavar- Chikkamangaluru Road 123, 122 Bagilagatta survey No.44, 45, 49, 50, 52, 64, Hubballi- Bangalore Road 121, 67, 65, 68, 73 Kankerahalli survey No.16, 15, 14, 6, 5, 3 Vaderahalli border Arakere border.

North: Mallapura survey No.14, 50, 13, 12, 11, 10, 4, 3, 2, 1 part 49, 48, Manakathur border, Banavar survey No.23, Uppinahalli survey No.3, 2, 1 part 34, 31, 30, 29, 28, 27, 24, 25, 23, 22 Shivamogga – Bangalore road 18, 17, 36, 45, 44, 43, 15, 40.

South: Kankerahalli survey no.3, Banavar-Belur road survey No.2, 47, 46, 45, 44, 43, 42, Kachegatta survey No.20 Hubballi- Bangalore Railway Road, 21, 22, 25, 26, 27, 34, 33 Kandilinganahaali border, Banavar survey No.228, 227, Salapur survey No.9, 11, 13, 14, 15, 17, 18, 19, 36, 37, 38, 39, 40 Bairagondanahalli survey No.164, 115 Shivamogga – Bangalore road.
